


ವದಬಂಧ



ವಡದಿಂದ ಬಲಕ್ಕೆ

- |  |   |
|--|---|
| 1. ಅರಂಭದಿಂದಲೂ ಎಲ್ಲೊಡೆ ಜನಪ್ರಿಯ ಇಂಥ ವಸ್ತು                | 3 |
| 3. ಕರೆದು ಕರೆದು ಎಲ್ಲಿಗೂ ಕೊಟ್ಟ ವಸ್ತು ಕೆಷ್ಟು ಬಣ್ಣದ್ದು     | 3 |
| 4. ಸದಾ ಸುಸ್ತಿಯಿಂದ ವರ್ಚಿಸುವವರ ಸಂಖ್ಯೆ ಅವರಿಮಿತವಲ್ಲ        | 3 |
| 6. ಗಳಿ ಬಿಸ್ತುತ್ತಿದ್ದಾಳೆ ನೋಡಿ, ಆಕೆಯೇ ಇವಳ ಸ್ನೇಹಿತೆ       | 3 |
| 7. ಅನಿತಿಯ ಮಾರ್ಗವನ್ನ ಹಿಡಿದರೆ ಹೀಗೆ ಕೆಳಕ್ಕೆ ಇವ ದುದೆತೆ     | 4 |
| 9. ಬಾಲ ಕತ್ತರಿಸಿ ಬುದ್ದನ್ನು ಎಡಕ್ಕೆ ಏರುದ್ದು ಪಾಶ್ರ್ಯ       | 4 |
| 11. ಮರತೇ ಇಲ್ಲ, ಬಿಡಿ, ಅದು ಅಂಥ ಪವಿತ್ರ ಬೆಟ್ಟು             | 4 |
| 13. ವ್ಯಾಪಾರವಿಲಿ ಬಿಡಲಿ, ಸೂರ್ಯನಿಗೆ ಬೆಸೆಗೊಂಡ ರಚಾ ದಿನ      | 4 |
| 15. ದುಷ್ಪರ ಸಂಹಾರವಾದದ್ದರ ಕರಿತು ಹೀಗೊಂದು ಅನುಮಾನ           | 3 |
| 17. ಕಂಡದ್ದನ್ನ ಹೇಳಲು ಏಕಿಷ್ಟು ಹಡರಿಕೆ?                    | 3 |
| 18. ಕಡೆಗೂ ಸ್ಕ್ರಿಬೆದ್ದ, ಭಾರೀ ಕೋಟಿವ್ಯಾ                   | 3 |
| 19. ಗೇಟು ಹಾಕಿರುವಾಗ ಹೇಗೆ ಬಂತು ಈ ಗಂಡು ಕುರಿ?              | 3 |
| ಮೇಲಿನಿಂದ ಕೆಳಕ್ಕೆ                                       |   |
| 1. ಮನದ್ದಲ್ಲಿ ಅಂದುಕೊಂಡ ಹಾಗೆಯೇ ಇದೆ ಈ ಕಾಲಿನ ಆಭರಣ          | 3 |
| 2. ತಾರಿಸಿ ರಿಪೇರಿಗೆಂದ ಕೊಟ್ಟ ಹಣಕ್ಕೆ ದಾವಿಲೆ ಎಲ್ಲಿ?        | 3 |
| 3. ಕಾನನದ ರಕ್ಷಣೆಗೆ ಭಾರೀ ಯುದ್ಧವೇ ನಡೆದಿದೆ                 | 3 |
| 5. ತೊಳೆಲ್ಲ ಪ್ರದರ್ಶಿಸಲು ಬಳಸುವಂತಿಲ್ಲ, ಇದು ತಾಳ ವಾಡ್ಯ      | 3 |
| 7. ಅಲ್ಲಿನ ಪಢ್ಣತಿಯಿಂತೆ ಈತನೇ ಆ ದೇಶದ ಒಡೆಯ                 | 4 |
| 8. ಹಿತ್ತಿಲ ತೋಟದಲ್ಲಿ ಬಳಿದ ವ್ಯಾನಿಂದ ತಗೆದ್ದು ಇದೆಂಥ ಎಣ್ಣೆ? | 4 |
| 9. ಬಾಡಿಗೆ ಬಂದವರ ಮುಂದೆ ಏನೇ ಹೇಳುಣಬ್ಬಿ ಜಂಬಿ?              | 4 |
| 10. ದಾಸರುಗಳ ನಡುವೆಯೇ ಹುಡುಕಿದರೆ ಕಂಡಾನು ಸೂರ್ಯ!            | 4 |
| 12. ನಲಿಮೆ ತುಂಬಿದ್ದ ಶ್ವಾಸ ಈಗ ಹಿಂದಿರಿಯಿನೇ ಕೊಳಕು ತುಂಬಿದೆ  | 3 |
| 14. ಇಂಥ ವೇವ ಕವಿಗೇ ಸೂಕ್ತ ಎಂಬುದು ಬ್ಯಾಂಕ್ ಯಿ ವಿವೇಚನೆ      | 3 |
| 15. ಸುಂಕ ಕಟ್ಟುವಾಗಲೀಲ್ಲ ಆಕೆಗೆ ಭಾರೀ ದುಷಿ                 | 3 |
| 16. ನೆಮ್ಮಿದಿಯ ಉಸಿರು ಬಿಡಲು ಕಾರಣ ಈ ಹರಿದ್ವಾರ              | 3 |

10–03–2022 ಉತ್ತರಗಳು

ವಡದಿಂದ ಬಲಕ್ಕೆ

1. ಅನುಕೂಲ 3. ನವಮಿ 4. ಹಯನ 6. ತರಾವರಿ 7. ಸರೋರುಹ
9. ಸೇಕಾಲ 11. ದಾಮೋದರ 13. ಸುಲೋಚನ 15. ಅಂಗೀಕಾರ
17. ಯಾತ್ರಾತಿ 18. ವಿರೂಪ 19. ಮದಗಜ
- ಮೇಲಿನಿಂದ ಕೆಳಕ್ಕೆ
1. ಅರ್ಥತ 2. ಲಹರಿ 3. ನವರು 5. ನಟಿಕೆ 7. ಸರ್ವದಾ 8. ಹತ್ತಿರ 9. ಸೇಣು
10. ಲಗುನ (=ಲಗ್) 12. ದಟಿಯ 14. ಲೋಲಪ 15. ಅಂತಿಮ
16. ರವಿಜ (=ಕಣ)


ಪ್ರಶ್ನಾಂಕಣ

## ಅತ್ಯಂತ ಬೃಹತ್ ಗ್ಯಾಲಕ್ಸಿ ಯಾವುದು?

ವಿಶ್ವದಲ್ಲಿರುವ ದ್ರವ್ಯವೆಲ್ಲ ಪ್ರಥಾನವಾಗಿ ನಕ್ಕತ್ತಗಳ ರೂಪದಲ್ಲಿದ್ದು ನಕ್ಕತ್ತಗಳು ಮತ್ತಿತರ ಕಾಯಗಳು ಹಾಗೂ ಇನ್ನೂ ಉಳಿದು ಚಡರಿ ಹರಡಿರುವ ದ್ರವ್ಯ ಇವೆಲ್ಲವೂ ಗ್ಯಾಲಕ್ಸಿಗಳಲ್ಲಿ ಗುಂಪು ಗುಂಪಾಗಿವೆ, ಹೌದಲ್ಲ? ಭಿನ್ನ ಭಿನ್ನ ವಿಸ್ತಾರದ, ಆಕಾರದ, ಗಾತ್ರದ, ದೃವ್ಯರಾಶಿಯ ಮತ್ತು ಭಿನ್ನ ಭಿನ್ನ ನಕ್ಕತ್ತ ಸಂಖ್ಯೆಯ ಸುಮಾರು ಹತ್ತು ಸಾವಿರ ಕೇವೆಟಿ ಗ್ಯಾಲಕ್ಸಿಗಳು ವಿಶ್ವದಲ್ಲಿವೆ! ವಿಶ್ವದ ಅನಂತವೇನಿಸುವವನ್ನು ವಿಸ್ತಾರದಲ್ಲಿ ಹರಡಿವೆ.

ಇಷ್ಟು ಗ್ಯಾಲಕ್ಸಿಗಳಲ್ಲಿ ಅತ್ಯಂತ ಬೃಹತ್ತಾದ ಎಂದರೆ ಅತ್ಯಂತ ಹೆಚ್ಚು ವಿಸ್ತಾರವಾಗಿರುವ ಗ್ಯಾಲಕ್ಸಿ ಈಗೆ ಕೆಲವೇ ವಾರಗಳ ಹಿಂದೆ (ಫೆಬ್ರುವರಿ 16, 2022) ಗುರುತಿಸಲ್ಪಟ್ಟಿದೆ! ‘ನೆದಲ್ಲಾರ್ಂಡ್ಸ್’ ದೇಶದ ಖಿಗೋಳಿ ವಿಟಾಂಗಿಗಳು ಅದನ್ನು ಪತ್ತೆಹಚ್ಚಿದ್ದಾರೆ. ಯೂರೋಪ್‌ನ ಬವತ್ತೆರಡು ಏಿಧಾ ನೆಲೆಗಳಲ್ಲಿರುವ ಒಟ್ಟು ಇಪ್ಪತ್ತು ಸಾವಿರ ರೇಡಿಯೋ ದೂರದರ್ಶಕಗಳ ಜಾಲ LOFAR (Low Frequency Array) ನ ನರವಿನಿಂದ ಈ ಪತ್ತೆ ಕೈಗೂಡಿದೆ.

‘ಅಲ್ಲಿಯೋನಿಯಸ್’ (Alcyoneus: ಗ್ರೀಕ್ ಪುರಾಣಗಳಲ್ಲಿನ ಪರಮ ದ್ಯುತಿನ ಹೆಸರು) ಎಂದು ಹೆಸರಿಸಲಾಗಿರುವ ಈ ಅತ್ಯಂತ ಹೆಚ್ಚಾಲ್ಯಾದ ಗ್ಯಾಲಕ್ಸಿ ನಮ್ಮಿಂದ ಮೂರು ರತ್ನಕೋಟಿ ಜ್ಯೋತಿರ್ವರ್ಣ ದೂರದಲ್ಲಿದೆ. ಗುರುತಿಸಲಾಗದದ್ದು ಶ್ರೀಲಂಕಾ ಬೆಳೆನ ಈ ಗ್ಯಾಲಕ್ಸಿಯನ್ನು ಅದರಿಂದ ಹೊಮುತ್ತಿರುವ ರೇಡಿಯೋ ಏಿಕರಣದ ನೆರವಿನಿಂದ ಪತ್ತೆ ಹಚ್ಚಲಾಗಿದೆ; ಈ ರೇಡಿಯೋ ಗ್ಯಾಲಕ್ಸಿಯ ಏಿಧಾ ವಿವರಗಳನ್ನು ಲೆಕ್ಕೆ ಮಾಡಲಾಗಿದೆ ಹಾಡ.



ಅಲ್ಲಿಯೋನಿಯಸ್ ಗ್ಯಾಲಕ್ಸಿ ಒಂದು ‘ವಲಿಷ್ಟೀಯ ಗ್ಯಾಲಕ್ಸಿ’ (ಎಂದರೆ ದೀರ್ಘ ವ್ಯಾತ್ಯಾಸಾರದ ಗ್ಯಾಲಕ್ಸಿ). ಅದರ ಉದ್ದ 16.4 ದಶಲಕ್ಷ ಜ್ಯೋತಿರ್ವರ್ಣ (ಎಂದರೆ ಅದರದು ನಮ್ಮ ಶ್ರೀಲಂಕಾದ ಗ್ಯಾಲಕ್ಸಿಯ 160 ಮಡಿ (ಒಟ್ಟು) ಉದ್ದ; ಈವರೆಗೆ ಪ್ರತಿಮುಖ ಸಾಫಾದಲ್ಲಿದೆ IC 1101 ಗ್ಯಾಲಕ್ಸಿಯ ನಾಲ್ಕು ಮಡಿ ಉದ್ದ) ಅದರ ದೃವ್ಯರಾಶಿ ನಮ್ಮ ಸೂರ್ಯನ ದೃವ್ಯರಾಶಿಯ 240 ರತ್ನಕೋಟಿ ಒಟ್ಟು (ಎಂದರೆ ಶ್ರೀಲಂಕಾದ ದೃವ್ಯದ ಅರ್ಥದಷ್ಟು). ಅದರ ಕೇಂದ್ರದಲ್ಲಿರುವ ಕವ್ಯ ರಂಧ್ರದ ದೃವ್ಯರಾಶಿ ನಮ್ಮ ಸೂರ್ಯನ ರಂಧ್ರದ 400 ಒಟ್ಟು (ವಿಶ್ವದ ಅತ್ಯಂತ ದೃತ್ಯೆ ಕವ್ಯ ರಂಧ್ರದ ನೂರರ ಒಂದಂತೆ).

ಸ್ವಷ್ಟವಾಗಿಯೇ ಅಲ್ಲಿಯೋನಿಯಸ್ ಗ್ಯಾಲಕ್ಸಿ ದೃವ್ಯರಾಶಿಯಲ್ಲಿ, ನಕ್ಕತ್ತ ಸಂಖ್ಯೆಯಲ್ಲಿ... ಇತ್ತೂದಿ ಎಲ್ಲ ರೀತಿಗಳಿಲ್ಲಾ ಬಹಳ ಸಾಮಾನ್ಯವಾದ ಒಂದು ಗ್ಯಾಲಕ್ಸಿಯೇ ಆಗಿದೆ. ಆದರೆ ವಿಸ್ತಾರದಲ್ಲಿ ಮಾತ್ರ ಇಡೀ ವಿಶ್ವದಲ್ಲಿ ಅಭಿತೀಯ ಸಾಫಾನ ಪಡೆದಿದೆ. ಎಂಥ ವಿಪಯಾರ್ಥಿ ಇದು ಸಾಧ್ಯವಾಗಿರುವುದು ಹೇಗೆ? ಅದೇ ಅಲ್ಲಿಯೋನಿಯಸ್ ನ ಸಾಧ್ಯದ ಪರಮ ರಂಧ್ರ.

■ ಎನ್. ವಾಸುದೇವ್